



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಶನಿವಾರ, ೦೨, ಡಿಸೆಂಬರ್, ೨೦೨೩(ಮಾರ್ಗಶಿರ, ೧೧, ಶಕವರ್ಷ, ೧೯೪೫) BENGALURU, SATURDAY, 02, DECEMBER, 2023(MARGASHIRA, 11, SHAKAVARSHA, 1945)	ನಂ. ೫೪೯ No. 549
-----------------------	--	--------------------

ಕರ್ನಾಟಕ ಸರ್ಕಾರ

ಸಂಖ್ಯೆ: ನಅಇ 230 ಎಂಎಲ್‌ಆರ್ 2021(ಎ)

ಕರ್ನಾಟಕ ಸರ್ಕಾರ ಸಚಿವಾಲಯ,

ವಿಕಾಸಸೌಧ,

ಬೆಂಗಳೂರು, ದಿನಾಂಕ:01/12/2023.

ಅಧಿಸೂಚನೆ

ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ 3ನೇ ಪ್ರಕರಣದೊಂದಿಗೆ ಓದಿಕೊಂಡಂತೆ 4 ಮತ್ತು 9 ನೇ ಪ್ರಕರಣದಲ್ಲಿ ಅಗತ್ಯಪಡಿಸಿದಂತೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪುರಸಭೆ ವ್ಯಾಪ್ತಿಗೆ ಹೊಂದಿಕೊಂಡಂತಿರುವ ಸರ್ವೆ ನಂಬರುಗಳ ಪ್ರದೇಶಗಳನ್ನು ಪುರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿ 'ಸಣ್ಣ ನಗರ ಪ್ರದೇಶ'ವೆಂದು ಘೋಷಿಸಲು ಹಾಗೂ ಸದರಿ 'ಸಣ್ಣ ನಗರ ಪ್ರದೇಶ' ವನ್ನು 'ಬೈಲಹೊಂಗಲ ಪುರಸಭೆ' ಯ ಪ್ರದೇಶವೆಂದು ನಿರ್ದಿಷ್ಟಪಡಿಸಲು ಪ್ರಸ್ತಾಪಿಸಿ, ಅಧಿಸೂಚನೆ ಸಂಖ್ಯೆ ನಅಇ 230 ಎಂಎಲ್‌ಆರ್ 2021, ದಿನಾಂಕ:30/06/2023 ನ್ನು ದಿನಾಂಕ:30/06/2023 ರ ಕರ್ನಾಟಕ ವಿಶೇಷ ರಾಜ್ಯ ಪತ್ರದ ಭಾಗ-3 ರ ಸಂಖ್ಯೆ:291 ರಲ್ಲಿ ಪ್ರಕಟಿಸಿ, ಇದರಿಂದ ಬಾಧಿತರಾಗಬಹುದಾದ ವ್ಯಕ್ತಿಗಳಿಂದ ಸದರಿ ಅಧಿಸೂಚನೆಯನ್ನು ಪ್ರಕಟಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿ;

ಸದರಿ ರಾಜ್ಯ ಪತ್ರವನ್ನು ಪ್ರಕಟಿಸಿದ ದಿನಾಂಕದಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ;

ನಿಗದಿತ ಅವಧಿಯಲ್ಲಿ ಯಾವುದೇ ಆಕ್ಷೇಪಣೆ/ಸಲಹೆ ಸ್ವೀಕೃತವಾಗದಿರುವುದರಿಂದ;

ಕರ್ನಾಟಕ ಪೌರಸಭೆಗಳ ಕಾಯ್ದೆ 1964 ರ 3ನೇ ಪ್ರಕರಣದೊಂದಿಗೆ ಓದಿಕೊಂಡಂತೆ 4, 9, 349, 355, 357 ಮತ್ತು 359 ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಘನತೆವೆತ್ತ ರಾಜ್ಯಪಾಲರು ಈ ಕೆಳಗಿನವುಗಳನ್ನು ಗಮನಿಸಿ, 'ಅನುಸೂಚಿ-ಎ' ಮತ್ತು 'ಅನುಸೂಚಿ-ಬಿ' ರಲ್ಲಿ ನಮೂದಿಸಿರುವಂತೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪುರಸಭೆ ವ್ಯಾಪ್ತಿಗೆ ಹೊಂದಿಕೊಂಡಂತಿರುವ ಸರ್ವೆ ನಂಬರುಗಳನ್ನು ಪುರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿ ಸದರಿ ಪ್ರದೇಶವನ್ನು 'ಸಣ್ಣ ನಗರ ಪ್ರದೇಶ'ವೆಂದು ಉದ್ಘೋಷಿಸಿ, ಸದರಿ ಸಣ್ಣ ನಗರ ಪ್ರದೇಶವನ್ನು 'ಬೈಲಹೊಂಗಲ ಪುರಸಭೆ' ಯ ಪ್ರದೇಶವೆಂದು ಪದನಾಮೀಕರಿಸಿ ಈ ಮೂಲಕ ಉದ್ಘೋಷಿಸಿರುತ್ತಾರೆ:

1. ಅಂಥ ಪ್ರದೇಶದ ಜನಸಂಖ್ಯೆ ಇಪ್ಪತ್ತು ಸಾವಿರಕ್ಕಿಂತ ಕಡಿಮೆಯಿಲ್ಲದ ಮತ್ತು ಐವತ್ತು ಸಾವಿರಕ್ಕಿಂತ ಹೆಚ್ಚಿಲ್ಲದ ಹೊರತು;
2. ಅಂಥ ಪ್ರದೇಶದಲ್ಲಿನ ಜನಸಂಖ್ಯೆಯ ಸಾಂದ್ರತೆಯು ಒಂದು ಚದರ ಕಿಲೋಮೀಟರ್ ಪ್ರದೇಶಕ್ಕೆ ಒಂದು ಸಾವಿರದ ಐದು ನೂರು ನಿವಾಸಿಗಳಿಗಿಂತ ಕಡಿಮೆಯಿಲ್ಲದ ಹೊರತು;
3. ಹಿಂದಿನ ನಿಕಟಪೂರ್ವ ಜನಗಣತಿಯಲ್ಲಿ ಅಂಥ ಪ್ರದೇಶದಿಂದ ಸ್ಥಳೀಯ ಆಡಳಿತಕ್ಕಾಗಿ ತೆರಿಗೆ ಮತ್ತು ತೆರಿಗೆಯಿಲ್ಲದ ಇತರ ಸಂಪನ್ಮೂಲಗಳಿಂದ ಉತ್ಪಾದಿತವಾದ ರಾಜಸ್ವ ವಾರ್ಷಿಕ ಒಂಭತ್ತು ಲಕ್ಷ ಅಥವಾ ವಾರ್ಷಿಕ ತಲಾ ಒಬ್ಬನಿಗೆ ನಲವತ್ತೈದು ರೂ.ಗಳ ದರದಂತೆ ಲೆಕ್ಕ ಹಾಕಲಾದ ಮೊತ್ತ ಇವೆರಡರಲ್ಲಿ ಯಾವುದು ಹೆಚ್ಚೋ ಆ ಮೊತ್ತಕ್ಕಿಂತ ಕಡಿಮೆಯಿರದ ಹೊರತು;
4. ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗದ ಶೇಕಡಾವಾರು ಒಟ್ಟು ಉದ್ಯೋಗದ ಶೇಕಡ ಐವತ್ತಕ್ಕಿಂತ ಕಡಿಮೆಯಿಲ್ಲದ ಹೊರತು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ,
(ಟಿ ಮಂಜುನಾಥ)
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ

ಕಡತ ಸಂಖ್ಯೆ:ನಅಇ 230 ಎಂಎಲ್‌ಆರ್ 2021

ಶೆಡ್ಯೂಲ್-ಎ

ಜಿಲ್ಲೆ ಮತ್ತು ತಾಲೂಕು	ಸೇರ್ಪಡೆ ಮಾಡಲಾಗುತ್ತಿರುವ ಸ್ಥಳೀಯ ಸಂಸ್ಥೆಯ ಹೆಸರು	ಸೇರ್ಪಡೆಗೊಳಿಸಲು ಉದ್ದೇಶಿಸಿರುವ ಪ್ರದೇಶಗಳ ವಿವರ	ಒಟ್ಟು ಪ್ರದೇಶ
ಬೆಳಗಾವಿ ಜಿಲ್ಲೆ, ಬೈಲಹೊಂಗಲ ತಾಲ್ಲೂಕು	ಬೈಲಹೊಂಗಲ ಪುರಸಭೆ	ಬೈಲಹೊಂಗಲ ಗ್ರಾಮದ ಸರ್ವೆ ನಂ.227, 228, 226, 225, 224, 223, 222, 221, 220, 219, 218, 217, 216, 213, 215, 214, 202, 201, 197, 196, 195, 151, 150, 149, 148, 147, 146, 145, 144, 143, 141, 142, 140, 139, 152, 138, 99, 100, 101, 102, 103, 104, 105, 106, 107, 98, 95, 94, 93, 92, 91, 90, 89, 88, 86, 97, 96, 73, 72, 71, 69, 70, 68, 74, 65, 66, 67, 64, 75, 63, 61, 62, 62A, 83, 80, 79, 76, 13, 14, 15, 18, 19, 22, 24, 565, 564, 60, 59, 23, 55A, 558, 56, 57, 58, 41, 535, 533, 532, 531, 530, 529, 528, 527, 526, 525, 524, 523, 522, 521, 520, 519, 518, 503, 504, 502, 498, 497, 493, 492, 488, 487, 482, 481, 476, 475, 471, 472, 468, 467, 466,	22.11 ಚದರ ಕಿ.ಮೀ.

	457, 456, 454, 455, 452 ರ ಪೈಕಿ, 451ರ ಪೈಕಿ, 449ರ ಪೈಕಿ, 450, 420Aರ ಪೈಕಿ, 418, 419, 417ರ ಪೈಕಿ, 414, 415, 416ರ ಪೈಕಿ, 413ರ ಪೈಕಿ, 412ರ ಪೈಕಿ, 411, 409, 410, 401, 400, 395, 393ರ ಪೈಕಿ, 394, 391, 390, 388, 389, 386, 385, 384, 383, 381ರ ಪೈಕಿ, 382, 380, 379ರ ಪೈಕಿ, 378ರ ಪೈಕಿ, 377ರ ಪೈಕಿ, 376ರ ಪೈಕಿ, 375, 372, 369, 370, 371, 367, 366, 365, 364, 363, 362, 361, 360, 358, 359A, 359, 357, 356, 351, 352, 353, 354, 355, 317.	
--	--	--

ಷೆಡ್ಯೂಲ್-ಬಿ

ಬೈಲಹೊಂಗಲ ಪುರಸಭೆ ಗಡಿಯನ್ನು ವಿಸ್ತರಿಸಲು ಉದ್ದೇಶಿಸಿರುವ ಎಲ್ಲೆಯ ಪ್ರಾರಂಭ ಬಿಂದು ಅಂದರೆ 'ಎ' ವಾಯವ್ಯ ದಿಕ್ಕಿನಿಂದ ಪ್ರಾರಂಭವಾಗುತ್ತದೆ. 'ಎ' ಬಿಂದುವಿನಿಂದ ಬೈಲಹೊಂಗಲ ಗ್ರಾಮದ ರಿ.ಸ.ನಂ.353, 354, 371, 372, 375, 376, 377, 378, 379, 380, 382, 383, 384, 385, 386, 389 ರ ಉತ್ತರ ಗಡಿಗುಂಟ ಪಶ್ಚಿಮ ಪೂರ್ವಾಭಿಮುಖವಾಗಿ ಚಲಿಸುತ್ತಾ ರಿ.ಸ.ನಂ.389 ರ ಈಶಾನ್ಯ ಮೂಲೆಯನ್ನು ತಲುಪುತ್ತದೆ. ಮುಂದುವರೆದು, ಬೈಲಹೊಂಗಲದಿಂದ ಇಂಚಲಕ್ಕೆ ಹೋಗುವ ರಾಜ್ಯ ಹೆದ್ದಾರಿಯನ್ನು ದಾಟಿ ರಿ.ಸ.ನಂ.390 ರ ವಾಯವ್ಯ ಮೂಲೆಯನ್ನು ತಲುಪುತ್ತದೆ. ಈ ಬಿಂದುವಿನಿಂದ ಪೂರ್ವಾಭಿಮುಖವಾಗಿ ರಿ.ಸ.ನಂ.390, 395, 400, 401, 410, 411, 413, 414, 417, 418, 419, 450, 451, 452, 455, 456, 457, 466, 467, 468, 471, 475, 476, 481, 482, 487, 488, 492, 493, 497, 498, 502 ಹಾಗೂ 503 ರ ಉತ್ತರ ಗಡಿಗುಂಟ ಚಲಿಸುತ್ತಾ ರಿ.ಸ.ನಂ.503 ರ ಈಶಾನ್ಯ ಮೂಲೆಯನ್ನು ತಲುಪುತ್ತದೆ. ಈ ಬಿಂದುವಿನಿಂದ ದಕ್ಷಿಣಾಭಿಮುಖವಾಗಿ ರಿ.ಸ.ನಂ.503, 504, ರ ಪೂರ್ವ ಗಡಿಗುಂಟ ಚಲಿಸುತ್ತಾ, ಹಳ್ಳವನ್ನು ದಾಟಿ ರಿ.ಸ.ನಂ.505 ಈಶಾನ್ಯ ಮೂಲೆಯನ್ನು ತಲುಪುತ್ತದೆ. ಮುಂದುವರೆದು ಇದೇ ರಿ.ಸ.ನಂ.505 ರ ಪೂರ್ವಗಡಿಗುಂಟ ದಕ್ಷಿಣಾಭಿಮುಖವಾಗಿ ಚಲಿಸುತ್ತ ರಿ.ಸ.ನಂ.505 ರ ಆಗ್ನೇಯ ಮೂಲೆಯನ್ನು ತಲುಪುತ್ತದೆ. ಈ ಬಿಂದುವಿನಿಂದ ಪೂರ್ವಾಭಿಮುಖವಾಗಿ ರಿ.ಸ.ನಂ.517, 518 ರ ಉತ್ತರ ಗಡಿಗುಂಟ ಚಲಿಸುತ್ತಾ ರಿ.ಸ.ನಂ.518 ರ ಉತ್ತರ ಬಿಂದುವನ್ನು ತಲುಪುತ್ತದೆ. ಈ ಬಿಂದುವಿನಿಂದ ದಕ್ಷಿಣಾಭಿಮುಖವಾಗಿ ರಿ.ಸ.ನಂ.518, 519 ರ ಪೂರ್ವ ಗಡಿಗುಂಟ ಚಲಿಸುತ್ತಾ ಮುರಗೋಡಕ್ಕೆ ಹೋಗುವ ಜಿಲ್ಲಾ ಮುಖ್ಯ ರಸ್ತೆಯನ್ನು ದಾಟಿ ರಿ.ಸ.ನಂ.520 ರ ಉತ್ತರ ಗಡಿಯನ್ನು ತಲುಪುತ್ತದೆ. ಈ ಬಿಂದುವಿನಿಂದ ದಕ್ಷಿಣಾಭಿಮುಖವಾಗಿ ರಿ.ಸ.ನಂ.520, 521 ರ ಪೂರ್ವ ಗಡಿಗುಂಟ ಚಲಿಸುತ್ತಾ ರಿ.ಸ.ನಂ.521 ರ ಆಗ್ನೇಯ ಮೂಲೆಯನ್ನು ತಲುಪುತ್ತದೆ. ಈ ಬಿಂದುವಿನಿಂದ ಪೂರ್ವಾಭಿಮುಖವಾಗಿ ರಿ.ಸ.ನಂ.524 ರ ಉತ್ತರ ಗಡಿಗುಂಟ ಚಲಿಸುತ್ತಾ ರಿ.ಸ.ನಂ.524 ರ ಈಶಾನ್ಯ ಮೂಲೆಯನ್ನು ತಲುಪುತ್ತದೆ. ಈ ಬಿಂದುವಿನಿಂದ ದಕ್ಷಿಣಾಭಿಮುಖವಾಗಿ ಇದೇ. ರಿ.ಸ.ನಂ.524 ಪೂರ್ವ ಗಡಿಗುಂಟ ಚಲಿಸುತ್ತಾ ರಿ.ಸ.ನಂ.529 ರ ವಾಯವ್ಯ ಮೂಲೆಯನ್ನು ತಲುಪುತ್ತದೆ. ಈ ಬಿಂದುವಿನಿಂದ ರಿ.ಸ.ನಂ.529 ರ ಉತ್ತರ ಗಡಿಗುಂಟ ಪೂರ್ವಾಭಿಮುಖವಾಗಿ ಚಲಿಸುತ್ತಾ ರಿ.ಸ.ನಂ.529 ಈಶಾನ್ಯ ಮೂಲೆಯನ್ನು ತಲುಪುತ್ತದೆ. ಈ ಬಿಂದುವಿನಿಂದ ಇದೇ ರಿ.ಸ.ನಂ.529 ರ ಪೂರ್ವ ಗಡಿಗುಂಟ ದಕ್ಷಿಣಾಭಿಮುಖವಾಗಿ ಚಲಿಸುತ್ತಾ ರಿ.ಸ.ನಂ.531 ರ ವಾಯವ್ಯ ಮೂಲೆಯನ್ನು ತಲುಪುತ್ತದೆ. ಈ ಬಿಂದುವಿನಿಂದ ಇದೇ ರಿ.ಸ.ನಂ: 531 ರ ಉತ್ತರ ಗಡಿಗುಂಟ ಪೂರ್ವಾಭಿಮುಖವಾಗಿ ಚಲಿಸುತ್ತಾ ರಿ.ಸ.ನಂ.531 ರ ಈಶಾನ್ಯ ಮೂಲೆಯನ್ನು ತಲುಪುತ್ತದೆ. ಈ ಬಿಂದುವಿನಿಂದ ದಕ್ಷಿಣಾಭಿಮುಖವಾಗಿ ರಿ.ಸ.ನಂ.531, 532, 533, 534, 545, 546, 547, 548, 549 ರ ಪೂರ್ವ ಗಡಿಗುಂಟ ಚಲಿಸುತ್ತಾ ರಿ.ಸ.ನಂ.549 ರ ಆಗ್ನೇಯ ಮೂಲೆಯನ್ನು ತಲುಪುತ್ತದೆ. ಮುಂದುವರೆದು ಚಿಕ್ಕೊಪ್ಪಕ್ಕೆ ಹೋಗುವ ಗ್ರಾಮ ರಸ್ತೆಯನ್ನು ದಾಟಿ ರಿ.ಸ.ನಂ.40 ರ ವಾಯವ್ಯ ಮೂಲೆಯನ್ನು ತಲುಪುತ್ತದೆ. ಈ ಬಿಂದುವಿನಿಂದ ಪೂರ್ವಾಭಿಮುಖವಾಗಿ ರಿ.ಸ.ನಂ.40, 41 ರ ಉತ್ತರ ಗಡಿಗುಂಟ ಪೂರ್ವಾಭಿಮುಖವಾಗಿ ಚಲಿಸುತ್ತಾ ರಿ.ಸ.ನಂ.41 ಈಶಾನ್ಯ ಮೂಲೆಯನ್ನು ತಲುಪುತ್ತದೆ. ಈ ಬಿಂದುವಿನಿಂದ ದಕ್ಷಿಣಾಭಿಮುಖವಾಗಿ ರಿ.ಸ.ನಂ.41, 57, 58 ರ ಪೂರ್ವ ಗಡಿಗುಂಟ ಚಲಿಸುತ್ತಾ ಮುನವಳ್ಳಿಗೆ ಹೋಗುವ ರಾಜ್ಯ ಹೆದ್ದಾರಿಯನ್ನು ದಾಟಿ ರಿ.ಸ.ನಂ.59 ರ ಈಶಾನ್ಯ ಮೂಲೆಯನ್ನು

ತಲುಪುತ್ತದೆ. ಮುಂದುವರೆದು ಇದೇ ರಿ.ಸ.ನಂ.59 ರ ಪೂರ್ವ ಗಡಿಗುಂಟ ದಕ್ಷಿಣಾಭಿಮುಖವಾಗಿ ಚಲಿಸುತ್ತಾ ರಿ.ಸ.ನಂ.59 ರ ಆಗ್ನೇಯ ಮೂಲೆಯನ್ನು ತಲುಪುತ್ತದೆ. ಈ ಬಿಂದುವಿನಿಂದ ಪಶ್ಚಿಮಾಭಿಮುಖವಾಗಿ ಇದೇ ರಿ.ಸ.ನಂ.59 ರ ದಕ್ಷಿಣ ಗಡಿಗುಂಟ ಚಲಿಸುತ್ತಾ ರಿ.ಸ.ನಂ.59 ರ ನೈಋತ್ಯ ಮೂಲೆಯನ್ನು ತಲುಪುತ್ತದೆ. ಮದನಮಟ್ಟಿಗೆ ಹೋಗುವ ಕಾಲ ದಾರಿಯನ್ನು ದಾಟಿ ರಿ.ಸ.ನಂ.61, 67, 68, 70 ರ ಪೂರ್ವ ಗಡಿಗುಂಟ ದಕ್ಷಿಣಾಭಿಮುಖವಾಗಿ ಚಲಿಸುತ್ತಾ ರಿ.ಸ.ನಂ.70 ರ ಆಗ್ನೇಯ ಮೂಲೆಯನ್ನು ತಲುಪುತ್ತದೆ. ಈ ಬಿಂದುವಿನಿಂದ ರಿ.ಸ.ನಂ.70, 71, 72, 73 ರ ದಕ್ಷಿಣ ಗಡಿಗುಂಟ ಪಶ್ಚಿಮಾಭಿಮುಖವಾಗಿ ಚಲಿಸುತ್ತಾ ರಿ.ಸ.ನಂ.73 ರ ನೈಋತ್ಯ ಮೂಲೆಯನ್ನು ತಲುಪುತ್ತದೆ. ಮುಂದುವರೆದು ಹೊಸೂರು ಹೋಗುವ ಗ್ರಾಮ ರಸ್ತೆಯನ್ನು ದಾಟಿ ರಿ.ಸ.ನಂ.97 ರ ಈಶಾನ್ಯ ಮೂಲೆಯನ್ನು ತಲುಪುತ್ತದೆ. ಈ ಬಿಂದುವಿನಿಂದ ದಕ್ಷಿಣಾಭಿಮುಖವಾಗಿ ಇದೇ ರಿ.ಸ.ನಂ.97 ರ ಪೂರ್ವ ಗಡಿಗುಂಟ ಚಲಿಸುತ್ತಾ ಇದೇ ರಿ.ಸ.ನಂ.97 ರ ಆಗ್ನೇಯ ಮೂಲೆಯನ್ನು ತಲುಪುತ್ತದೆ. ಈ ಬಿಂದುವಿನಿಂದ ಪಶ್ಚಿಮಾಭಿಮುಖವಾಗಿ ಇದೇ ರಿ.ಸ.ನಂ.97 ರ ದಕ್ಷಿಣ ಗಡಿಗುಂಟ ಚಲಿಸುತ್ತಾ ಮದನಮಟ್ಟಿಗೆ ಹೋಗುವ ಗ್ರಾಮ ರಸ್ತೆಯನ್ನು ದಾಟಿ ಮುಂದುವರೆದು ರಿ.ಸ.ನಂ.98 ರ ದಕ್ಷಿಣ ಗಡಿಗುಂಟ ಚಲಿಸುತ್ತಾ ಹಳ್ಳವನ್ನು ದಾಟಿ ರಿ.ಸ.ನಂ.99 ರ ಆಗ್ನೇಯ ಮೂಲೆಯನ್ನು ತಲುಪುತ್ತದೆ ಮುಂದೆ ಇದೇ ರಿ.ಸ.ನಂ.99 ರ ದಕ್ಷಿಣ ಗಡಿಗುಂಟ ಪಶ್ಚಿಮಾಭಿಮುಖವಾಗಿ ಚಲಿಸುತ್ತಾ ಧಾರವಾಡಕ್ಕೆ ಹೋಗುವ ರಾಜ್ಯ ಹೆದ್ದಾರಿಯನ್ನು ದಾಟಿ ರಿ.ಸ.ನಂ.130 ರ ಆಗ್ನೇಯ ಮೂಲೆಯನ್ನು ತಲುಪುತ್ತದೆ. ಮುಂದುವರೆದು ಇದೇ ರಿ.ಸ.ನಂ.130, 131, 132 ರ ದಕ್ಷಿಣ ಗಡಿಗುಂಟ ಪಶ್ಚಿಮಾಭಿಮುಖವಾಗಿ ಚಲಿಸುತ್ತಾ ರಿ.ಸ.ನಂ.132 ರ ನೈಋತ್ಯ ಮೂಲೆಯನ್ನು ತಲುಪುತ್ತದೆ. ಈ ಬಿಂದುವಿನಿಂದ ದಕ್ಷಿಣಾಭಿಮುಖವಾಗಿ ರಿ.ಸ.ನಂ.138, 139, 142, 143, 144, 145 ರ ಪೂರ್ವ ಗಡಿಗುಂಟ ದಕ್ಷಿಣಾಭಿಮುಖವಾಗಿ ಚಲಿಸುತ್ತಾ ರಿ.ಸ.ನಂ.145 ರ ಆಗ್ನೇಯ ಮೂಲೆಯನ್ನು ತಲುಪುತ್ತದೆ ಈ ಬಿಂದುವಿನಿಂದ ಇದೇ ರಿ.ಸ.ನಂ.145 ರ ದಕ್ಷಿಣ ಗಡಿಗುಂಟ ಪಶ್ಚಿಮಾಭಿಮುಖವಾಗಿ ಚಲಿಸುತ್ತಾ ಮರಕುಂದ ಕ್ಕೆ ಹೋಗುವ ಗ್ರಾಮ ರಸ್ತೆಯನ್ನು ದಾಟಿ ರಿ.ಸ.ನಂ.146 ಆಗ್ನೇಯ ಮೂಲೆಯನ್ನು ತಲುಪುತ್ತದೆ. ಈ ಬಿಂದುವಿನಿಂದ ಪಶ್ಚಿಮಾಭಿಮುಖವಾಗಿ ರಿ.ಸ.ನಂ.146 ದಕ್ಷಿಣ ಗಡಿಗುಂಟ ಚಲಿಸುತ್ತಾ ಅಮಟೂರಕ್ಕೆ ಹೋಗುವ ಗ್ರಾಮ ರಸ್ತೆಯನ್ನು ದಾಟಿ ರಿ.ಸ.ನಂ.187 ರ ಆಗ್ನೇಯ ಮೂಲೆಯನ್ನು ತಲುಪುತ್ತದೆ. ಈ ಬಿಂದುವಿನಿಂದ ಪಶ್ಚಿಮಾಭಿಮುಖವಾಗಿ ರಿ.ಸ.ನಂ.187, 188, 189, 190, 191, 195, 196, 201, 202, 218, 219 ರ ದಕ್ಷಿಣ ಗಡಿಗುಂಟ ಚಲಿಸುತ್ತಾ ಕಿತ್ತೂರಗೆ ಹೋಗುವ ಜಿಲ್ಲಾ ಮುಖ್ಯ ರಸ್ತೆಯನ್ನು ದಾಟಿ ರಿ.ಸ.ನಂ.220 ರ ಆಗ್ನೇಯ ಮೂಲೆಯನ್ನು ತಲುಪುತ್ತದೆ. ಮುಂದುವರೆದು ಇದೇ ರಿ.ಸ.ನಂ.220 ರ ದಕ್ಷಿಣ ಗಡಿಗುಂಟ ಚಲಿಸುತ್ತಾ ಪಶ್ಚಿಮಾಭಿಮುಖವಾಗಿ ಇದೇ ರಿ.ಸ.ನಂ.220 ರ ನೈಋತ್ಯ ಮೂಲೆಯನ್ನು ತಲುಪುತ್ತದೆ. ಈ ಬಿಂದುವಿನಿಂದ ಉತ್ತರಾಭಿಮುಖವಾಗಿ ರಿ.ಸ.ನಂ.220, 224 ರ ಪಶ್ಚಿಮ ಗಡಿಗುಂಟ ಚಲಿಸುತ್ತಾ, ದೇವಲಾಪೂರಕ್ಕೆ ಹೋಗುವ ಗ್ರಾಮ ರಸ್ತೆಯನ್ನು ದಾಟಿ ರಿ.ಸ.ನಂ.225 ರ ನೈಋತ್ಯ ಮೂಲೆಯನ್ನು ತಲುಪುತ್ತದೆ. ಮುಂದುವರೆದು ರಿ.ಸ.ನಂ.225, 226, 227, 234, 238 ರ ಪಶ್ಚಿಮ ಗಡಿಗುಂಟ ಚಲಿಸುತ್ತಾ ಬೆಳಗಾವಿಗೆ ಹೋಗುವ ರಾಜ್ಯ ಹೆದ್ದಾರಿಯನ್ನು ದಾಟಿ ಮುಂದುವರೆದು ರಿ.ಸ.ನಂ.239 ರ ವಾಯವ್ಯ ಮೂಲೆಯನ್ನು ತಲುಪುತ್ತದೆ. ಈ ಬಿಂದುವಿನಿಂದ ಪೂರ್ವಾಭಿಮುಖವಾಗಿ ರಿ.ಸ.ನಂ.239, 240 ರ ಉತ್ತರ ಗಡಿಗುಂಟ ಚಲಿಸುತ್ತಾ ರಿ.ಸ.ನಂ.350 ರ ನೈಋತ್ಯ ಮೂಲೆಯನ್ನು ತಲುಪುತ್ತದೆ. ಈ ಬಿಂದುವಿನಿಂದ ಉತ್ತರಾಭಿಮುಖವಾಗಿ ಇದೇ ರಿ.ಸ.ನಂ.350 ರ ಪಶ್ಚಿಮ ಗಡಿಗುಂಟ ಚಲಿಸುತ್ತಾ ಬೈಲವಾಡಕ್ಕೆ ಹೋಗುವ ಗ್ರಾಮ ರಸ್ತೆಯನ್ನು ದಾಟಿ ಮುಂದುವರೆದು ಇದೇ ರಿ.ಸ.ನಂ.350 ಪಶ್ಚಿಮ ಗಡಿಗುಂಟ ಚಲಿಸುತ್ತ ನಾಗನೂರಕ್ಕೆ ಹೋಗುವ ಗ್ರಾಮ ರಸ್ತೆಯನ್ನು ದಾಟಿ ರಿ.ಸ.ನಂ.351 ರ ನೈಋತ್ಯ ಮೂಲೆಯನ್ನು ತಲುಪುತ್ತದೆ ಈ ಬಿಂದುವಿನಿಂದ ಉತ್ತರಾಭಿಮುಖವಾಗಿ ರಿ.ಸ.ನಂ.351, 352 ರ ಪಶ್ಚಿಮ ಗಡಿಗುಂಟ ಚಲಿಸುತ್ತಾ ರಿ.ಸ.ನಂ.353 ರ ಆಗ್ನೇಯ ಮೂಲೆಯನ್ನು ತಲುಪುತ್ತದೆ. ಈ ಬಿಂದುವಿನಿಂದ ಪಶ್ಚಿಮಾಭಿಮುಖವಾಗಿ ರಿ.ಸ.ನಂ.353 ರ ದಕ್ಷಿಣ ಗಡಿಗುಂಟ ಚಲಿಸುತ್ತಾ ಇದೇ ರಿ.ಸ.ನಂ.353 ರ ನೈಋತ್ಯ ಮೂಲೆಯನ್ನು ತಲುಪುತ್ತದೆ. ಈ ಬಿಂದುವಿನಿಂದ ಉತ್ತರಾಭಿಮುಖವಾಗಿ ಇದೇ ರಿ.ಸ.ನಂ.353 ರ ಪಶ್ಚಿಮ ಗಡಿಗುಂಟ ಚಲಿಸುತ್ತಾ ಇದೇ ರಿ.ಸ.ನಂ.353 ರ ವಾಯವ್ಯ ಮೂಲೆಯನ್ನು ತಲುಪುತ್ತದೆ. ಇದೇ ಬಿಂದು ಬೈಲಹೊಂಗಲ ಯೋಜನಾ ಪ್ರಾಧಿಕಾರದ ಪ್ರಾರಂಭಿಕ ಬಿಂದು 'ಎ' ಆಗಿರುತ್ತದೆ.

(ಟಿ ಮಂಜುನಾಥ)

ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ

GOVERNMENT OF KARNATAKA**No.UDD 230 MLR 2021(e)**

Karnataka Government Secretariat,
Vikasa Soudha,
Bangalore, **dated 01/12/2023.**

NOTIFICATION

Whereas the Notification to extend the boundary of Town Municipal Council Area of Bailahongala of Belagavi District by including some adjacent Survey Numbered areas as mentioned in Schedule-A along with boundaries mentioned in Schedule-B was published as required by section-3 read with section-4 and 9 of the Karnataka Municipalities Act, 1964, vide Government Notification No:UDD 230 MLR 2021, dated 30/06/2023 by providing thirty days time and was published in part-III, No.291, Karnataka Gazette Extraordinary, dated 30/06/2023 inviting objections from all persons likely to be affected thereby on or before thirty days from the date of publication of the above Notification.

And whereas the Notification was made available to the public on the day of publication;

And whereas no objection/suggestion has been received within the stipulated period;

Now, therefore, in exercise of the powers conferred by Section-3, 4, 9, 349, 355, 357 and 359 of the Karnataka Municipalities Act, 1964, the Hon'ble Governor, hereby extend the boundary of Town Municipal Council Area of Bailahongala, Belagavi District by including the adjacent Survey Numbered Areas as mentioned in Schedule-A, along with boundaries mentioned in Schedule-B, as the "Smaller Urban Area" and further specifying such area to be the "Town Municipal Council Area of Bailahongala" having regards to:

- a) Such area contains a population of not less than twenty thousand but less than fifty thousand;
- b) The density of population in such area is not less than one thousand five hundred inhabitants to one square kilometer of area;
- c) The revenue generated for local administration from such area from tax and non-tax sources in the year of the last preceding census is not less than rupees nine lakh per annum or a sum calculated at the rate of rupees forty-five per capita per annum, whichever is higher;
- d) The percentage of employment in non-agricultural activities is not less than fifty percent of the total employment.

By Order and in the name of the
Governor of Karnataka,
(T Manjunath)

Under Secretary to Government,
Urban Development Department

No. UDD 230 MLR 2021**Schedule - A**

District And Taluk	ULB to be included	Proposed areas to be included	Total area
Belagavi, Bailahongala	Town Municipal Council Bailahongala	Survey No.227, 228, 226, 225, 224, 223, 222, 221, 220, 219, 218, 217, 216, 213, 215, 214, 202, 201, 197, 196, 195, 151, 150, 149, 148, 147, 146, 145, 144, 143, 141, 142, 140, 139, 152, 138, 99, 100, 101, 102, 103, 104, 105, 106, 107, 98, 95, 94, 93, 92, 91, 90, 89, 88, 86, 97, 96, 73, 72, 71, 69, 70, 68, 74, 65, 66, 67, 64, 75, 63, 61, 62, 62A, 83, 80, 79, 76, 13, 14, 15, 18, 19, 22, 24, 565, 564, 60, 59, 23, 55A, 558, 56, 57, 58, 41, 535, 533, 532, 531, 530, 529, 528, 527, 526, 525, 524, 523, 522, 521, 520, 519, 518, 503, 504, 502, 498, 497, 493, 492, 488, 487, 482, 481, 476, 475, 471, 472, 468, 467, 466, 457, 456, 454, 455, 452 part, 451 part, 449 part, 450, 420A part, 418, 419, 417 part, 414, 415, 416 part, 413 part, 412 part, 411, 409, 410, 401, 400, 395, 393 part, 394, 391, 390, 388, 389, 386, 385, 384, 383, 381 part, 382, 380, 379 part, 378 part, 377 part, 376 part, 375, 372, 369, 370, 371, 367, 366, 365, 364, 363, 362, 361, 360, 358, 359A, 359, 357, 356, 351, 352, 353, 354, 355, 317.	22.11 Sq. K.Mtrs

SCHEDULE-B

The proposed Bailhongal Town Municipal Boundary extended boundary starts From the point 'A' that is bailhongal R.S.No.353, North-West corner of R.S.No.353 of Bailhongal village. From this point the line moves towards eastern direction. Along the Northern Boundary of R.S.No.353, 354,371 and reaches North-East corner of R.S.No.371 of Bailhongal village. From this point the line moves towards Northern direction along the western boundary of R.S.No.372 and reaches North-West corner R.S.No.372. From this point the line moves towards Eastern direction along the Northern Boundary of R.S.No.372, 375, 376, 377, 378, 379, 380, 382, 383, 384, 385, 386, 389 and reaches the North-East corner of R.S.No.389. From this point line passes through Bailhongal to Inchal (SH-31) and reaches North-West corner of R.S.No.390 of Bailhongal village. From this point the line moves towards Eastern direction along the Northern Boundary of R.S.No.390, 395, 400, 401, 410, 411, 413, 414, 417, 418, 419, 450, 451, 452, 455, 456, 457, 466, 467, 468, 471, 475, 476, 481, 482, 487, 488, 492, 493, 497, 498, 502, 503 and reaches North east corner of R.S.No.503. From this point the line moves towards Southern direction along the Easter Boundary of R.S.No.503, 504 of Bailhongal village. And reaches South-East corner of R.S.No.504. From this point it crosses the Nala and then reaches North-East corner of R.S.No.505. From this point again the line moves towards Southern direction along the East Boundary of R.S.No.505 and reaches South-East corner of R.S.No.505. From this point the line moves towards Eastern direction. Along

the Northern Boundary of R.S.No.517 and reaches North-East corner of R.S.No.517 of Bailhongal village. From this point the line moves towards southern direction along the Eastern Boundary of R.S.No.518 and reaches South-East corner of R.S.No.518 of Bailhongal village. Again the line moves towards Southern direction along the Eastern Boundary of R.S.No.519 and from the Bailhongal-Murgod (MDR) Road and reaches North corner of R.S.No.520. Again from this point the line moves towards Southern direction along the Eastern Boundary of R.S.No.520, 521 and reaches South-East corner of R.S.No.521. Again from this point the line moves towards Eastern direction along the Northern boundary of R.S.No.524 and reaches North-East corner of R.S.No.524. From this point the line moves towards Southern direction along Eastern boundary of R.S.No.524 and reach South-East corner of R.S.No.542. From this point the line moves towards Eastern direction along the Northern Boundary of R.S.No.529 and reaches North-East corner of R.S.No.529. From this point the line moves towards Southern direction along the Eastern boundary of R.S.No.529 and reaches South-East corner of R.S.No.529. From this point the line moves towards Eastern direction along the Northern boundary of R.S.No.531 and reaches North-East corner of R.S.No.531. From this point the line moves towards Southern direction along the Eastern boundary of R.S.No.531, 532, 533, 534, 545, 546, 547, 548, 549 and reaches South-East corner of R.S.No.549 of Bailhongal village. From this point the line passes through Bailhongal-Chikopp road and reaches North-West corner of R.S.No.40. Again from this point the line moves towards Eastern direction along the Northern boundary of R.S.No.40 and reaches North-East corner of R.S.No.40. From this point the line moves towards Eastern direction along the North boundary R.S.No.41 and reaches North-East corner of R.S.No.41 of Bailhongal village. Again from this point the line moves towards Southern direction. Along the Eastern boundary of R.S.No.41, 57, 58 and reaches South-East corner of R.S.No.58. Again from this point the line passes through Bailhongal-Munavalli (SH) and reaches North-East corner of R.S.No.59. Again from this point the line moves towards Southern direction along the Eastn boundary of R.S.No.59 and reaches South-East corner of R.S.No.59 of Bailhongal village. From this point the line moves towards Western direction along the Southern boundary of R.S.No.59 and reaches South-West corner of R.S.No.59. Again from this pint the line passes through Bailhongal to Madanmatti pathway and moves towards the Southern direction along the Eastern boundary of R.S.No.61, 67, 68, 70 and reaches South-East corner of R.S.No.70. From this point the line passes through Bailhongal-Hosur village road and reaches North-East corner of R.S.No.97. From this point the line moves towards Sourther direction along the Eastern boundary of R.S.No.97. And Reaches South-East corner of R.S.No.97 of Bailhongal village. From this point the line moves towards Western direction along the Southern boundary of R.S.No.97 and passes through Bailhongal-Madanmatti village road. From this point the line moves towards Western direction along the southern boundary of R.S.No.98 and passes the Nala and reaches South-East corner of R.S.No.99. Again from this point the line moves towards Western direction along the Southern boundary of R.S.No.99 and passes through (Bailhongal-Dharwad SH) and reaches South-East corner of R.S.No.130. From this point the line moves towards the West direction along the Southern boundary of R.S.No.130, 131, 132 and reaches South-West corner of R.S.No.132 of Bailhongal village. From this point the line moves towards Southern direction along the Eastern boundary of R.S.No.138, 139, 142, 143, 144, 145 and reaches South-East corner of R.S.No.145. From this point the line moves towards Western direction along the South boundary of R.S.No.145 and the line passes through Bailhongal-Mal road and towards Western direction along the Southern boundary of R.S.No.146 and passes through bailhongal-

Amatur road and reaches South-East corner of R.S.No.187. From this point the line moves towards Western direction along the Southern boundary of R.S.No.187, 188, 189, 190, 191, 195, 196, 201, 202, 218, 219 and the line passes through Bailhongal-Kittur (MDR) Road and reaches South-East corner of R.S.No.220. Again from this point the line moves toward Western direction along the Southern boundary of R.S.No.220. And reaches South-West corner of R.S.No.220. From this point the line moves towards North direction along the west boundary of R.S.No.220, 224 and line passes Bailhongal-Devalapur village road and reaches South-West corner of R.S.No.225. From this point the line moves towards Northern direction along the Western boundary of R.S.No.225, 226, 227, 234, 238 and passes through (Bailhongal- SH) and reaches North-West corner of R.S.No.239. From this point the line moves towards East direction along the Northern boundary of R.S.No.239, 240 and reaches South-West corner of R.S.No.350. From this point the line moves towards Northern direction along the Western boundary of R.S.No.350 and crosses Bailhongal-Bailwad village road and again line moves towards Northern Direction along the Western boundary of R.S.No.350 and crosses Bailhongal-Neginal village road and reaches South-West corner of R.S.No.351. From this point the line moves towards Northern direction along the Western boundary of R.S.No.351, 352 and reaches South-East corner of R.S.No.353 of Bailhongal village. From this point the line moves towards Western direction along the Southern boundary of R.S.No.353 . and reaches South-West corner of R.S.No.353. From this point the line moves towards North direction along the Western boundary of R.S.No.353 and reaches North-West corner of R.S.No.353 which is the starting point 'A' of proposed running boundary of extended Town Municipal boundary of Bailhongal village.

(T. Manjunath)

Under Secretary to Government,
Urban Development Department